

## 'EL: “ದೇವರು”

ಹಳೇ ಒಡಂಬಡಿಕೆ ಅಥವಾ ಹೊನ ಒಡಂಬಡಿಕೆಯಲ್ಲ - ಮಾನವ ಇಲ್ಲವೇ ದೈವಿಕ, ಯಾವುದೇ ವಿಶೇಷ ಅರ್ಥವಿಲ್ಲದ, ಹೆಸರನ್ನು ಕಂಡು ಕೊಳ್ಳುವುದು ಕಷ್ಟಕರ ವಾದದ್ವಾರುತ್ತದೆ. ಇದಲ್ಲದೇ, ಜೀವಲು ಎಷ್ಟು ಜಾಗರೂಕತೆಯಿಂದ ಬರೆಯಲ್ಪಟ್ಟಿದೆ ಎಂಬುದನ್ನು ಒಬ್ಬನು ಅರ್ಥ ಹೊಡಿಕೊಳ್ಳುವಾಗ ಅವನು ಪ್ರತ್ಯೇಕವಾಗಿ ದೈವತ್ವದ ಯಾವುದೇ ಹೆಸರು ಅಥವಾ ವಿವರಣೆಯ ತ್ರಮುವ ಅರ್ಥವುಷ್ಟುದ್ವಾಗಿದೆಯಿಂದ ತಿಳಿದು ಕೊಂಡಿರುವನು. ಈ ಮುಂದಿನ ಅಧ್ಯಯನಗಳು ಹಳೇ ಒಡಂಬಡಿಕೆಯ ದೈವತ್ವದ ಹೆಸರುಗಳನ್ನು ವಿವರಣೆಗಳನ್ನು ಪ್ರತಿಶಿಖಿಸುವ ಒಂದು ಪ್ರಯತ್ನವಾಗಿದೆ. ಹೆಸರುಗಳ ದೇವರ ಸ್ವಂತ ಆಯ್ದೆಯು, ಆತನ ಜನಲಿಂದ ಆತನಿಗೆ ಕೊಡಲ್ಪಟ್ಟ ಹೆಸರುಗಳಲ್ಲ ನಮ್ಮದ್ವಾದ ಅರ್ಥವನ್ನು ನೋಡಲು ನಮ್ಮನ್ನು ಇಡುತ್ತದೆ, ಆ ಹೆಸರುಗಳನ್ನು ಅಧ್ಯಯನ ಮಾಡುವುದಲಿಂದ ಪ್ರತಿಶಿಖಿಸುವ ಅರ್ಥಲ್ಲಿರುತ್ತಾಭರಣಗಳ ಪಲಕ್ಕೆ ಮಾಡುವಂತೆ, ದೈವತ್ವದ ಬಗ್ಗೆ ಒಬ್ಬನು ಮೆಚ್ಚಿಕೆಯನ್ನು ಆಳಗೊಳಿಸುವಂಥದ್ವಾಗಿದೆ.<sup>1</sup>

ನಾಮಾನ್ಯವಾಗಿ ದೇವತ್ವವನ್ನು ನೂಜಿಸುವ ಹೆಸರುಗಳು ಹಿಬ್ರೂನಿನಲ್ಲ 'El, ಅಥವಾ 'Elohim ಎಂಬ ನಾಮಪದದ ಧಾರುಗಳಿಂದ ಉಂಟಾಗಿವೆ. In ಎಂಬುದು ಹಿಬ್ರೂ ಪ್ರಾಲೋಗ ವಿಕವಜನ ನಾಮಪದಕ್ಕೆ ಕೂಡಿಸುವಾಗ ಅದನ್ನು ಬಹುವಜನವಾಗಿ ಮಾಡುತ್ತದೆಂಬ ಹಿಂಗೆ 'elohim ಎಂಬ ಪದವನ್ನು ನಾವು ಕಾಣುತ್ತೇವೆ. “ನಾಮ ಪದದ ರೂಪವು ಬಹುವಜನವಾಗಿದೆ. ಆದರೆ ಉಲ್ಲೇಖವು ವಿಕವಜನವಾಗಿದೆ. ಇದು ಕೆಲವು ನಲ್ಲ “ಘನತೆಯ ಬಹುವಜನ” ಎಂದು ಕರೆಯಲ್ಪಟ್ಟಿದೆ.”<sup>2</sup> ಹಳೇ ಒಡಂಬಡಿಕೆಯ ಯಾವಾಗಲೂ ಕೇವಲ ಒಬ್ಬನೇ ದೇವರು ಇರುವನೇಂದು ಹೇಳುತ್ತದೆ ಮತ್ತು ಯಾವಾಗಲೂ ಬಹು ದೇವತಾರಾಧನೆಗಳ ಬಿರ್ಹಾರಾಧನೆಯನ್ನು ಎಂಡಿಸುತ್ತದೆ. ಹಿಂಗೆ ಈ ನಾಮಪದ ಧಾರು ಮೂಲಕ ಲಂಬಾದ ಗುರುತಿಸುವ ಹೆಸರುಗಳನ್ನು ಅರ್ಥಮಾಡಿಕೊಳ್ಳುವುದು ಷ್ರಾಮುವುವಾಗಿದೆ.

## 'ELOHIM: “ದೇವರು”

ಹಳೇ ಒಡಂಬಡಿಕೆಯಲ್ಲ ದೈವತ್ವದ ಚೊದಲನೆಯ ವಿವರಣೆ ಆದಿಕಾಂಡ 1:1ರಲ್ಲ ಇರುತ್ತದೆ: “ಅದಿಯಲ್ಲಿ ದೇವರು [ 'elohim] ಆಕಾಶವನ್ನೂ ಭೂಮಿಯನ್ನೂ ಉಂಟು ಮಾಡಿದನು.”

### “ದೇವರು” ಎಂಬ ಹಡಿಕ ಅಥವಾ

ಒಂದು ತರ್ವಾದ ಭಾವನೆ: “ದೇವರು” ಮತ್ತು “ಬೆಳ್ಳಿಯದು” (“God” ಮತ್ತು “good”) ಎಂಬ ಪದಗಳು ಸಂಬಂಧಿಸಿಕೊಂಡು ಕೆಲವರು ಯೋಜಿಸುತ್ತಾರೆ. ನಿಷ್ಠೆಯವಾಗಿಯೂ ಪದಗಳು ಅವುಗಳ ಇಂಗ್ಲೀಷ್ ಸ್ವೇಳಿಂಗುಗಳಲ್ಲ ಒಂದೇ ಲಂತ ಯಾಲ್ ಇರುತ್ತವೆ. ಆದಿಕಾಂಡ 1:1ರ ಮೇಲೆ ಆದಾಮ ಕಳ್ಳಕರ ವ್ಯಾಖ್ಯಾನವು ಅಂಗೇಳಿ

ନ୍ୟୁର୍କ୍‌ନା<sup>6</sup> ହତ “ୁ୦୦” ଏବଂବୁଦୁ ଦେଇପତ୍ରପଣସ୍ତୁ ହାଗରୀ ଉଚ୍ଛେଯିଦନ୍ୟୁ ନାଜିନୁତ୍ରଦେ. ବ୍ୟୁବଳନ ଦେଇପରନ୍ୟୁ ବ୍ୟୁବଳ ଯୋଜିନୁତ୍ରିଯିପାଗ “God” ଏବଂବ ହତପୁ ଉଚ୍ଛେଯିଦକ୍ଷେ ହେଲେ ନଲିଯାଗିଦଲ୍ଲୁକୁତ୍ରଦେ ଏବଂବୁଦୁ ଅଧିକାରାଗିନ୍ୟୁତ୍ରଦେ. ଯାତଂଦରେ, ବ୍ୟୁବଳନ ଦେଇପର ଉଚ୍ଛେଯିତନଦ ନାରାଠଚାଗିଦାନ୍ୟେ. “ଯେହୋଇପଣୁ ନପ୍ରୋଣତ୍ରମନେଠି ଅନୁଭବଦିନଂ ତିଜଦୁକେଖାଲ୍ଲି” (କ୍ରିତେନ୍ 34:8) ଏବଂଦୁ ଦାବିଦନୁ ଆପେକ୍ଷଦ ମୂରନ୍ୟୁ ହେଇଦାନ୍ୟେ. ବ୍ୟୁବଳନ ହାଗେ “ଦେଇପରଗଭ” ଉଚ୍ଛେଯିପରାଗିରାଲ୍ଲ. “God” ହତପୁ ଉଚ୍ଛେଯିଦନ୍ୟୁ ନାଜିସିଦରେ, ଆଗ ଅନ୍ୟ ଦେଇପରଗଭଗେ ଅଥ ବକଳ ତଙ୍ଗୁରି ଅନ୍ୟରୁନଲ୍ଲୁଷ୍ଟିରୁତ୍ରଦେ. ଯୁରାନ୍ୟେ ଦ୍ୟୁତିନଲ୍ଲୁଷ୍ଟିନୁ ମୁକ୍ତୁ ତନ୍ୟ ସ୍ଫୁଂତ ମୁକ୍ତିଶିନ୍ୟେ ନେରେମନେଯାଲ୍ଲୁଷ୍ଟିନୁ ଏବଂଦୁ ହେଲ୍ଲୁଷ୍ଟିରୁତ୍ରଦେ. “ଦେଇପରଗଭ ଅରନନାଗଲୁ” ବ୍ୟୁହିଟର୍ ୩୩ ତନ୍ୟ ତଂଦେଯନ୍ୟୁ ହେଲେ ତେଜ୍ଜ୍ଞିଷ୍ଟିନ୍ୟୁ ଏବଂଦୁ କଥେଗଭ ହେଲ୍ଲୁତ୍ରପେ. ବିରକାରାଧିକର ଦେଇପରଗଭ ମହତ୍ଵକାଂଶିରାଜା ଜଗାକମାଦୁପରରଙ୍ଗ କାମୁକରୋ ଆଗିରୁପଠଂକେ ଜିଲ୍ଲିନଲ୍ଲୁଷ୍ଟିରୁତ୍ରଦେ.

କିଲିଦ୍ଵରୀ, ଅଦିକାଠଂ 1:1ରଙ୍ଗ ପୋଲୀଯ ଲୁହଯୋଗିସିଦ ହତ “elohim” ରେ “ୁ୦୦” ଏବଂବ ଅଧିକୁଳ୍କ ହତଦୋଳନିରୀଗେ ଯାପ ନଂବିନିବିଲ୍ଲ. “ଉଚ୍ଛେଯଦୁ” ଏବଂବ ହତପୁ ଅଦିକାଠଂ 1:4ରଙ୍ଗ କଂଦୁ ବିନଦ କିଲିବିଲ୍ଲ ହତ tobh ଏବଂବୁଦାଗିଦେ: ‘Elohim, ଦେଇପର, ବେଳକନ୍ୟୁ ଉଚ୍ଛେଯଦେଂଦୁ ନେଇଦିନମୁ. ଅଥ tobh, ଉଚ୍ଛେଯଦୁ ଅଗିତ୍ର, ଅଗିତ୍ର ରେ “ୁ୦୦” ମୁକ୍ତୁ “ୁ୦୦” ହତଗଭ ମହତପନେଯାଗି ବିନଦେ ତରହଦ ଅକ୍ଷରଗଭନ୍ୟୁ ଉଚ୍ଛେଲୋକିପେ. ଅନ୍ତିମରେ ହତଗଭ ବିନଦିରୁବ କିଲି ହତଗଭଲ୍ଲ ଯାପୁଦିଲୁ ନମାନ୍ୟାବାଦଦ୍ଵାରିରୁପଦିଲ୍ଲ.

“God” ଏବଂବ ହତପୁ “ଆରାଧନୀୟନ୍ୟୁ ହୋଇଦୁପରମୁ” ଏବଂଦର୍କ କୌଦୁତ୍ରଦେ. ଅନ୍ତିମରେ କିର୍ତ୍ତନିଲିଯୁ “ଦେଇପର” ଏବଂବ ହତପଣ୍ୟୁ “ମନମୁଷ୍ୟ ବୈଳୁ,” “ଆରାଧନୀୟଲୁ” ଏବଂତିଥାରୁଦୁର୍ଦ୍ଵାରାପର, ଆରାଧନେ ପାତ୍ରନାଦଚନନ୍ଦ. ହାଗେମୀୟ ‘elohim ହତଦ ହେଜ୍ଜୁ ନାଦ୍ୟବାଦ ବରୁବିକେଯ ତ୍ରୀଯାପର ରେ ‘alah ଅଗିଦେ (ଅନ୍ତାମୁ ହେନରୁ “Allah” ହତଦିଲ୍ଲ କଂଦୁ ବିନଦିନତେ). ଅଦର ଅଧି “ଭୟଦିନଂ ଅତ୍ରିନଂ ଅତ୍ର ଅତ୍ର ହୋଇନୁପୁଦୁ.” ହତଦ ଅଧି “ଆରାଧନୀପଦକ୍ଷେ” ଏବଂଦାନୁତ୍ରଦେ.

ହତଲିକେଯ ମୂଲଦିଲ୍ଲ “ଭୟ” ଏବଂବ ହତଦିଲ୍ଲ ଅନ୍ତିମନଲ୍ଲୁକୁପ ମହା ଜୀବିଯ କହେନ୍ତି ଭୟ ମୁକ୍ତୁ ଭ୍ରମିଯ ଭାବନେଯଲ୍ଲ କାରଣଚାଯତ. ଅଦର ପଲିଜାମୁଚାରି ନ୍ୟୁବେଳେଦିଲ୍ଲ ବ୍ୟୁବଳ ଦେଇପରିଗେ ଭୟପକୁତ୍ରନ୍ୟେ ଏବଂଦୁ ହେଲ୍ଲିପୁଦୁ ବ୍ୟୁବଳ ଦେଇପରନ୍ୟୁ ଆରାଧିନୁତ୍ରନ୍ୟେ ଏବଂଦୁ ହେଲ୍ଲିପଦୁତାଯତ. “ନିଷ୍ଟୁ ଦେଇପରାଦ ଯେହୋଇପଣ୍ୟୁଲ୍ଲାଯି ଭୟଭ୍ରମିଯ କୁପାରିରବେଳୁ” (ଧ୍ୟୋନ୍ତର ହତଗଭକାଠଂ 6:13) ଯେ ଆଦର ଯେମେହି ମୋଳୀଯ ହେଇକେଯନ୍ୟୁ ଲୁଲ୍ଲେବାହିଦାଗ, “ଭୟ” ଏବଂବ ହତପଣ୍ୟୁ ଅଦର ନାଠନିକ ଅଧିକେନିରୀ ଚାର୍ଯ୍ୟବ୍ୟୁନି ହିଲେହି ହେଇଦନ୍ତି: “ନିଷ୍ଟୁ ଦେଇପରାରିପ କରନିଗେ ଅନ୍ତର୍ଭାବି ଅତନେବ୍ୟୁନ୍ୟେ ଆରାଧନ ବୈଳୁ” (ମୁତ୍ରାଯ 4:10). “ଦେଇପର” ଏବଂବ ହତପୁ “ଭୟ,” yare’ ଏବଂବ ହତଦିନ ବିନଦ୍ଵେଲିନ୍ଦ୍ରିଯ, ହାଗରୀ “ଭୟ” ଏବଂବ ହତପୁ ଆରାଧନେଯ ଭାବନେଯଲ୍ଲ ଲୁହେଲିନିନଲ୍ଲୁଷ୍ଟିଲିନ୍ଦ୍ରିଯ ଏବଂବ ହତପଣ୍ୟୁ ଆରାଧନେଯ ଭାବନେଯ ସିଦ୍ଧ୍ୟପାରିଯିବ ନଂବିନିଧିଦିନ୍ତେ.<sup>3</sup>

ବ୍ୟୁବଳ ଆରାଧ୍ୟ ଦ୍ୟୁତି. ଅଦିକାଠଂ 1:1ରଙ୍ଗ ଲୁହ୍ୟୋଗିସିଦ ଦିନ୍ତେ “ଦେଇପର” ଏବଂବ ହତପୁ କେବଳ ଆରାଧ୍ୟ ଜୀବିଗେ ନଂବିନିଧିରୁପୁଦୁ ମୂର୍ତ୍ତପଲ୍ଲିଦେ କେବଳ

ಒಬ್ಬನು ಮಾತ್ರ ಆರಾಧಿಸಲ್ಪಡಬೇಕೆಂಬುದಕ್ಕೆ ನಂಬಂಧಿಸಿದೆ. ಒಬ್ಬನೇ ಜೀವಿಯ ಆರಾಧಿಸಲ್ಪಡ ಬೇಕೆಂದು ಅದಿಕಾರಂಡ 1:1ರಲ್ಲ ಹೇಳಿದ ಬಿಶೇಷ ದೇವತ್ವದ ಎಕತೆಯ ಅನಂತರದಲ್ಲ ದಾಖ್ಲಿಗೆಂತಿಲ್ಲ ಮೊದಲನೆಯದಾಗಿ ಬರೆಯಲ್ಪಟ್ಟಿತು: “ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು” (ಬಿಮೋಜನಾಕಾರಂಡ 20:3). “ನಿಮ್ಮ ದೇವರಾದ ಯೆಹೋವನಲ್ಲ ಭಯಭಕ್ತಿಯಳ್ಳವರಾಗಿ ಅತನನ್ನೇ ನೇಬಿನಬೇಕು” (ಧರ್ಮೋಪದೇಶ ಕಾರಂಡ 10:20) ಎಂಬ ಹೇಳಿಕೆಯಲ್ಲ ಯೆನು “ಒಬ್ಬನನ್ನೇ” ಎಂಬ ಹದವನ್ನು ತಿಳಿದು ಕೊಳ್ಳಬೇಕೆಂದು ಯೋಜಿಸಿದನು. “ನಿನ್ನ ದೇವರಾಗಿರುವ ಕರ್ತವೀನಿಗೆ ಅಡ್ಡೆ ಜದ್ವ ಅತನೇಂಬಿನಸ್ತೇ ನೇಬಿನಬೇಕು” (ಮತ್ತಾಯ 4:10) ಎಂದು ಹೇಳುವಲ್ಲ ಅತನು ಅನ್ವಯಿಸಲ್ಪಟ್ಟದನ್ನು ಒದಗಿಸಿಕೊಂಡಿನು. ಹಿಂಗೆ ಹಕ್ಕೀ ಒಡಂಬಡಿಕೆಯಲ್ಲ ದೇವತ್ವದ ಮೊದಲನೆಯ ವಿವರಣೆಯ ಬಿಸ್ತುದಲ್ಲ ಆರಾಧಿಸಲ್ಪಡಲು ಯೋಗ್ಯವಾದ ಒಬ್ಬನೇ ದೇವರ ಬಗ್ಗೆ ವಾಚಕರ ಮನಸ್ಸಿನಲ್ಲ ಪ್ರಭಾವ ಜೀರಲು ರೂಪಿಸಲ್ಪಟ್ಟತ್ತು.

### *'Elohim' ಹದವ ಅನೇಕತ್ವ*

“God” ಎಂಬ ಹದಕ್ಕೆ “g” ಎಂಬುದನ್ನು ಕೂಡಿಸುವದಲಂದ “goods” ಎಂಬ ಬಹುವಚನ ಮಾಡಲ್ಪಟ್ಟ ಹಾಗೆ ಮೊಳೆಯ ಬರಹದಲ್ಲ ಏಕವಜನದಿಂದ ಬಹುವಚನ ಮಾಡಲ್ಪಟ್ಟಿಲ್ಲ ಬಹುವಚನಗಳು “im” ಎಂಬುದನ್ನು ಕೂಡಿಸುವದಲಂದ ಮಾಡಲ್ಪಟ್ಟಪ್ರಾಣಿ ‘elohim’ ಹದವು ಬಹುವಚನ ಹದವಾಗಿದೆ.<sup>4</sup> ಹಿಂಗಿದ್ದರೂ ‘elohim’ ಹದವು ಒಬ್ಬನೇ ಸಿಜವಾದ ಹಾಗೂ ಜೀವಿಸುವ ದೇವರಿಗೆ ನಂಬಂಧಿಸಲ್ಪಟ್ಟಿರುವಾಗ, ಭಾಷಾಂತರಕಾರರು “God” ಇಂಗ್ಲಿಷ್ ಹದದ ಏಕ ವಿಜನದಿಂದ ಹಿಂತು ಬಹುವಚನ ಹದವನ್ನು ಕೊಡುತ್ತಾರೆ. ಅದಿಕಾರಂಡ 1:1ರಲ್ಲಿಯಂತೆ ಒಬ್ಬನೇ ಜೀವಿಸುವ ದೇವರಿಗೆ ನಂಬಂಧಿಸಿದೆಯೋ ಇಲ್ಲವೋ ಎಂಬುದನ್ನು ಸಂದರ್ಭಗಳು ತೀರ್ಮಾನಿಸುತ್ತವೆ. ಬಿಮೋಜನಾಕಾರಂಡ 20:3ರ ನಂದಭರವು ಇನ್ನಾರದಾಗಿದೆ. ಅಲ್ಲ ಅದೇ ಹಂತ ‘elohim’, ಕಂಡುಬಂತಿತ್ತೇ, ಅದರೆ ಹಿಂಸ್ತುಲೆಯ ದೇವತ್ವಗಳ ಬಹು ನಂಬ್ಯಾಯನ್ನು ತೋಲಿಸುತ್ತದೆ: “ನಾನಲ್ಲದೆ ನಿನಗೆ ಬೇರೆ ದೇವರುಗಳು (‘elohim’) ಇರಬಾರದು.”<sup>5</sup>

ಒಬ್ಬ ದೇವರನ್ನು ವಿವರಿಸಲು ಹಕ್ಕೀ ಒಡಂಬಡಿಕೆಯ ಯಾಕ ಬಹುವಚನ ಹದವನ್ನು ಉಪಯೋಗಿಸಿದೆ ಎಂಬುದು ಬಹಕ ಜರ್ಜನೆ ಕಾರಣವಾಗಿದೆ. ಈ ಅಲ್ಲ ತಿಳಿವಳಿಕೆ ಹೊಂದಿದ ನಾಸ್ತಿಕರು ಅದನ್ನು ಪುರಾತನ ಬಹುದೇವತಾವಾದಕ್ಕೆ “ರುಜುವಾತಾಗಿ” ಉಪಯೋಗಿಸಲು ಅವನರ ಪಟ್ಟರು. ಅದರೇ ಹಕ್ಕೀ ಒಡಂಬಡಿಕೆಯ ಯಾವುದೇ ಜಾಗರೂಕ ವಿದ್ಯಾರ್ಥಿಯು ಅಂಥ ದೂರನ್ನು ಎಂದೂ ಮಾಡಿರುವದಿಲ್ಲ. ಅದಿಕಾರಂಡ 1:1ರಲ್ಲ ಹೇಳಿದ ಸೃಷ್ಟಿಕರ್ತನು ಪರಿಶುದ್ಧ ಬರಹಗಳಲ್ಲ “ಒಬ್ಬನಂತೆ” ಹೇಳಲ್ಪಟ್ಟಿದ್ದಾನೆ (ಧರ್ಮೋಪದೇಶಕಾರಂಡ 6:4)ಷಿ ಅತನಲ್ಲದೇ “ಬೇರೆ ದೇವರು ಇರುವದಿಲ್ಲ” (ಯೋಹಾಯ 44:6). ಇದಲ್ಲದೇ ಅದಿಕಾರಂಡ 1:1ರಲ್ಲ “ಸೃಷ್ಟಿಸಿದನು” ಎಂಬ ಶಿಯಾಹದವು ಅದರ ಕರ್ಮಾಂಗಿ ಬಹುವಚನ ನಾಮಹದಬಿಧಿದ್ವರೂ ಹಿಂಬಣುಮಾಲ ಹದದಲ್ಲ ಏಕವಜನದಲ್ಲದೆ. ಬಹುವಚನ ನಾಮಹದವು ಒಬ್ಬ ಜೀವಿಗೆ, ದೇವರಿಗೆ ನಂಬಂಧಿಸಿದೆ ಎಂಬುದು ಜನ್ಮಾಗಿ ಬರೆಯಲ್ಪಟ್ಟ ಮೂಲಹಾರದಲ್ಲ ಪುರಾತೆಯನ್ನು ಕೊಡುತ್ತದೆ.

ಪುರಾತನರಲ್ಲ, ಅಧಿಕಾರವು ಬಹುವಚನ ರೂಪದ ಉಪಯೋಗಿದಿಂದ ನೂಡಿಸಲ್ಪಟ್ಟಿದೆ ಕಾಣುತ್ತದೆ. “Lord” ಹದದ ಬಹುವಚನ ರೂಪವು ಅದಿಕಾರಂಡ 42:30ರಲ್ಲ ಯೋನೇಷನನ್ನು ವಿವರಿಸಲು ಉಪಯೋಗಿಸಲ್ಪಟ್ಟದೆ. ಘರೋಹನನ್ನು

ವಿಗ್ರಹಾರಾಧಕ ಜನಾಂಗವನ್ನು ಬಹುವಜನ ರಾಹತು ಉಪಯೋಗಿ ನಲ್ಲಿಸ್ತಿದೆ. ಒಬ್ಬ ದೇವರನ್ನು ವಿವಲಿಸಲು ಬಹುವಚನರಾಹತು ಉಪಯೋಗಿಸಲನ್ನಿಟ್ಟಿದೆ. ಅಂಥ ಬಹುವಜನವು ಸಂಭ್ಯೆಯನ್ನು ನೂಡಿಸುವುದಿಲ್ಲ, ಆದರೆ ಗೌರವವನ್ನು ಅಧಿಕಾರವನ್ನು ಬೈಬಿಲಾನಾಲ್ಯಾಯ ಬೈಬಿಲನ ಹೊರಗೂ ಸ್ವಷ್ಟವಾಗಿ ನೂಡಿಸುತ್ತದೆ. ಇದನ್ನು ಅಲಿತುಕೊಂಡು, ವಿಶ್ವದ ದೇವರನ್ನು ವಿವಲಿಸಲಕ್ಕೆ ಬಹುವಜನ ರಾಹತು ಉಪಯೋಗಿಸಲನ್ನಿಟ್ಟರು ಬಗ್ಗೆ ಆಶ್ಚರ್ಯಪಡಬಾರದು. ದೇವರಿಗೆ ಸಂಬಂಧಿಸಿದ ಉಲ್ಲೇಖ ಗಳು ಬಹುವಜನ ರಾಹಗಳಲ್ಲಿ ಕಂಡು ಬರುತ್ತವೆ. “ಕರ್ತನು” (ಅದಿಕಾಂಡ 15:2) “ಹಲಿಸ್ತಿನು” (ಜ್ಯಾನೋಹತಿ 9:10). “ಸೃಷ್ಟಿಕರ್ತನು” (ತ್ರಂಗಂಗಿ 12:1) ಹಾಗೂ “ಸಿಮಾಂಬಿಕನು” (ಯೋಹಾಯ 54:5) ಎಂದು ಭಾಷಾಂತರಿಸಿದ ಹದಗಳಿಂದ ಸ್ವಷ್ಟವಾಗುತ್ತದೆ.

ದೃವತ್ವದ ಬೀಳಧನೆಯು ಅಮೂಲ್ಯವಾದದ್ವಾಗಿದೆ. ಅದಿಕಾಂಡ 1:2ರಲ್ಲಿ ಸಿಕ್ಕಿಯವಾಗಿಯೂ ಹಲಿಸ್ತಿನಲ್ಲಿಗೆ ಸಂಬಂಧಿಸಿ ಹೇಳಲಾಗಿದೆ ಮತ್ತು ಅಧಿಕಾಂಡ 1:26ವಿಧಿ 3:22ವಿಧಿ 11:7ರಲ್ಲಿ (ಸೋಣಿಲ ಯೋಹಾನ 1:1-3) ಕ್ರಿಸ್ತನಿಗೆ ಹರೋಷ್ಟವಾಗಿ ಉಲ್ಲೇಖಿಸಲಾಗಿದೆ. ಹಿಂಗಿಧರೂ, ಕೆಗಿನ ಮಾಹಿತಿಯಿಂತೆ, ದೃವತ್ವಕ್ಕೆ ಯಾವುದೇ ಉಲ್ಲೇಖವು ಅಧಿಕಾಂಡ 1:1ರಲ್ಲಿಯ ‘elohim’ ಬಹುವಚನ ರಾಹತ ಉಪಯೋಗ ದಿಂದ ಉದ್ದೇಶಿಸಲಾಗಿರುವದಿಲ್ಲ. ಬಹುವಜನ ರಾಹತು ಮಹಾ ಸೃಷ್ಟಿಕರ್ತನಿಗೆ ಘನತೆಯನ್ನು ಗೌರವವನ್ನು ನೂಡಿಸುತ್ತದೆ.

### ಸೃಷ್ಟಿನುವ ದೇವರು

ದೃವತ್ವದ ಬಗ್ಗೆ ಬೈಬಿಲನ ಮೊದಲನೆಯ ವಿವರಣೆಯ ‘Elohim’ ಎಂಬುದು “ಸೃಷ್ಟಿನಲು” ಎಂಬಭಾಗ ಕೊಡುವ ಪದಕ್ಕೆ ಸಂಬಂಧಿಸಲ್ಪಡುವಾಗ, ಅದಕ್ಕೆ ಕರ್ತೃವಾಗಿ ಮಾನವ ಜೀವಿಯ ಇರುವದಿಲ್ಲ: *bara*. ಮನುಷ್ಯನು ದೇವರು ಸೃಷ್ಟಿಸಿದ ಸಂಗರಿಯನ್ನು ಅಲಂಕರಿಸಲಬಹುದು, ರಾಹಿಸೆಬಹುದು ಮತ್ತು ಸಲಿಪಡಿಸಿಕೊಳ್ಳಬಹುದು. ಆದರೆ ದೇವರು ಮಾತ್ರವೇ ಸೃಷ್ಟಿನಬಲ್ಲನು (ಸೋಣಿಲ ಯೋಹಾಯ 65:17ವಿಧಿ ಅಮೋಳನ 4:13). ಇಂಥಾಗಿ ಕೊಡಲ್ಪಟ್ಟೇ ಮನುಷ್ಯನು ಮೇಜಿನಂಥ ವಸ್ತುಗಳನ್ನು ಮಾಡಬಹುದು. ಆದರೆ “ದೇವರು ಮಾತ್ರವೇ ಗಿಡವನ್ನು ಮಾಡಬಲ್ಲನು.”

ಅದಿಕಾಂಡದಲ್ಲಿ ಸೃಷ್ಟಿಯನ್ನು ದೇವರು ಯಾವ ವಸ್ತುಗಳಿಂದ ಇಂಥಾಗಿಸಿದನು ಎಂಬುದು ನಮೂದಿಸಲ್ಪಟ್ಟಿರುವದಿಲ್ಲ. ಮನುಷ್ಯನ (ಅದಿಕಾಂಡ 2:7) ಹಾಗೂ ಹೂಟಿಗಳ (ಅದಿಕಾಂಡ 2:19) ದೇಹಗಳನ್ನು ರಾಹಿಸಲು ದೇವರು ಹದಾಧನೋಂದಿಗೆ (“ಮಷ್ಟಿ”) ಕಾಯೆ ಮಾಡಿದನೆಂದು ನಾವು ಕಿಡುತ್ತೇವೆ. ಆದರೆ ಭೂಮಿಯ ಮಣಿನ್ನು ಅಸ್ತಿತ್ವಕ್ಕೆ ತರುವಲ್ಲ ಯಾವುದಲಿಂದ ಕಾಯೆ ಮಾಡಿದನು ಎಂಬುದನ್ನು ನಾವು ತಿಜಿದಿರುವದಿಲ್ಲ. ಏನೂ ಇಲ್ಲದಲಿಂದ ಸೃಷ್ಟಿಯಾದದ್ದು ನೂಡಿಸಲನ್ನಿಟ್ಟಿದೆ. ಆತನು ಮಾತನಾಡಿದನು ಹಾಗೂ ಅದು ಅಯಿತುಣಿ ಅತನು ಅಜ್ಞಾಹಿಸಿದನು ಅದು ನಂಭಬಿಸಿತು. (ಸೋಣಿಲ ಕೀರ್ತನೆ 33:ವಿಧಿ ಇಜ್ರಾಯ 11:3). ದೇವರು ಸೃಷ್ಟಿನುವ ಹಾಗೂ ಸಿಬಿಂವ ಅಥವಾ ರಾಹಿಸುವ ಎರಡೂ ಕಾಯೆಗಳನ್ನು ಮಾಡಿದ್ದು, ಅತನು *Bore* ‘ಸೃಷ್ಟಿಕರ್ತನು’ (ಯೋಹಾಯ 40:28)ವಿಧಿ ‘Oseh, “ಸಿಮಾಂಬಿಕ” (ಯೋಹಾಯ 54:5)ವಿಧಿ ಹಾಗೂ *Yotser* “ರಾಹಿಸಿದವನು” (“ಸಿಮಾಂಬಿಕ”)ವಿಧಿ ಯೋಹಾಯ 45:11) ಎಂದು ಕರೆಯಲ್ಪಟ್ಟದರಲ್ಲಿ ಒತ್ತಿ ಹೇಳಲ್ಪಟ್ಟಿದೆ.

ಅದಿಕಾಂಡ 1:1ರಲ್ಲಿ ‘Elohim’, ಹಿಂಗೆ ಆರಾಧ್ಯನಾದ ಜೀವಿಯನ್ನು ಕೇಳವಲ

ఆరాధ్యనాద జీవియన్న, ఎల్లా భనతే, గౌరవ కాగూ అధికారియివ జీవియన్న, ఏనూ ఇల్లద్దలంద జగత్తున్న మనుషునున్న సృష్టినలు శక్తునాద జీవియన్న తోలనుత్తదే. దేవర ఈ తోలనుబికేగళు మేళ్ళికేయాదపుగళాగి నమ్మి శ్వదయగళన్న తుంజినబీళు మత్తు ఆతన కడగే మయాదేయిన్న భక్తియిన్న తోలనలు బయిసుపంతే నమ్మిన్న మాడబీళు. “బస్తిలణి నమ్మి సిమాణికనాద యేహోవసిగే నాష్టింగచేరగి ఆరాధిసోణ” (కీండనే 95:6).

### **HA'ELOHIM: “THE GOD” (“ ఒప్పినే దేవరు”)**

ఆదికాండ 5:22రల్ల హనోలెకను *Ha'elohim* (“the God”) దేవచేందిగే నడిదనీందు చోలేయి స్ఫూర్షపడిసిద్దానే. ఆశ్చర్య వాగి *Ha'elohim* ఎందరే “దేవరు” ఎందు అథడ. “God” పదద క్రింది “the” పద బరువాగ తిఱయల్పట్ట అధికపు నామాన్యవాగి “the [one true and living] God” ఒబ్బినే సిజవాద కాగూ జీవియవ దేవరు ఎందాగుత్తదే.

బ్యూబిలునల్ల “God” పదద క్రిందిబంద “the” పదపు చోదలనేయ సల తండు బరువదక్షింత చోదలు “దేవరు” ఎంబ పదపు దేవత్తోక్కు నంబంధిసి ఎష్టుత్తోల్లందు సల కేళల్పిణిదే. ఎష్టుత్తెరడనేయనల దేవలిగే నంబంధిసి కేళదాగ, “the” ఎంబ సిష్టిక లుపపదవన్న సేలనలు కేలచ్చోలందు ఒళ్ళే కారణిరఖుదు.

బిగ్రహగళూ మూలికగళూ ఇతర సుట్టు దేవతెగళు సృష్టియ శ్శారంభదల్ల అస్తిత్వదల్లరాల్ల. ఆదరే బిగ్రహారథనేయ మానవ సోలుబికేయ బకళ తునారణజీయాగిత్తు. హనోలెకను ఆరాధిసిద దేవచెన్న కులతు చోలేయి స్ఫూర్షపడిసిద నంగతయు హనోలెకన సమయచ్ఛే బిగ్రహారథనేయ గురుతినల్పట్ట నంగతయాగిత్తేంబుదన్న నూజినుత్తదే. ఇతరు ఏనే మాడుత్తిద్దరూ పచిత్త బరహగారరు ఒబ్బినే సిజవాద కాగూ జీవియుద దేవరల్లయ హనోలెకన నంజితేగి గౌరవ సల్లసిదరు. “God” పదద క్రింది బరువ సిష్టిక లుపపదద చుక్కట్టు ఆదామన నంతర నారాయ ఇల్లచే నావిరాయ వడగగళ నంతర బరువంధ్యు, శ్శారంభద బముదేవతావాదచెందు కేళల్పట్టు ఎంటనేయ శతమానద ఏకదేవతావాదాదల్ల బీళేయితు ఎంబ బిజారక్కే బిలోధవాగి భారదిదిద తలగుత్తదే. ఆదర బదలు, శ్శారంభక ఏకదేవతావాదపు బము దేవతావాదవాగి కెప్పు హోంఱితు ఎంబుదన్న నూజినుత్తదే.

*Ha'elohim*ద భ్రథమ లుపయోలగద నంతర కూడలీ, ఈ మాతు ఆదికాండ ముందిన అధార్యయదల్ల పున తండు బరుత్తదే. నోలన చోడ్డ చోమ్మగునాద హనోలెకన దినగళల్లయ ఘటనేగళగి నంబంధిసి, చోలేయి “దేవరు” ఎంబ పదద క్రింది సిష్టిక లుపపదవన్న (“the”) పున బిశేషతే యోందిగి లుపయోలగిసిదను. *Ha'elohim*న గండు మక్కలు, బిగ్రహగళన్న ఆరాధియుదన్న తిరస్కరిసిదపరు కాగూ ఒబ్బినే సిజవాద దేవలిగే సిష్టియన్న కాయ్యుకోండు బండపరు, తాచే ఇన్నోల్చు దిక్కినల్ల తప్ప మాడిదు: అపరు బము హత్తిప్పుళ్ళపరాదరు. అనేక దేవరుగళన్న ఆరాధియుద తుసిద్దువాద

ತ್ವೇರಣೆಗೆಂಬನ್ನು ತ್ವೇತಭಾಷಿಸಿದ ಈ ಹುರುಷರು ಅನೇಕ ಹೆಂಡತಿಯರನ್ನು ಮಹಿಳೆ ಮಾಡಿಕೊಳ್ಳುವ ತ್ವೇರಣೆಗೆಂಬನ್ನು ವಿರೋಧಿಸಿಲ್ಲ. ಒಬ್ಬಳೇ ಹೆಂಡತಿಯಾಂದಿಗೆ ಒಂದೇ ದೇಹವಾಗಬೇಕೆಂಬ ದೇವರ ಬೋಳಿಗೆಯನ್ನು ಬಿಲಿದರು ಮತ್ತು ಅವರು ಅನೇಕ ಹೆಂಡತಿಯರಾಂದಿಗೆ ಒಂದು ದೇಹವಾದರು.

ಜಾಗರೂಕತೆಯಿಂದ ರಚಿಸಿದ ಹಿಬ್ರು ವಾರ್ಯ ಭಾಗವತ ಬಹುದೇವ ಮತ್ತಿಂತ ಮೌದಲು ಏಕದೇವವಾದಪ್ರ ಬಂದಿತಿಂದು ನೂಜಿನುತ್ತದೆ. ಆದರೆ ಅದರ ವಿರುದ್ಧ ಲಂತ ಯಾಳಿ ಅಲ್ಲ. ವಿರುಹಾರಾಥನೆಯ ಬಹಳ ಜನಪ್ರಿಯವಾದಾಗಿಲೂ ಹನೋಹನು ಒಬ್ಬನೇ ಜೀವಿನುವ ದೇವರಿಗೆ ನಿಜವಾಗಿ ಉಳಿದಿದ್ದನು ಎಂಬುದಕ್ಕೆ ಬಲವಾದ ನೂಜಿನೆಯನ್ನು ನಾವು ಕಂಡುಕೊಳ್ಳುತ್ತೇವೆ. ಅನಂತರದಲ್ಲ ನೋಹನ ದಿನಗಳಲ್ಲ ತತ್ವದಲ್ಲ ನಿಜ ದೇವರನ್ನು ಅಂಣಹೊಂಡಿದ್ದರು ಸ್ವೇತತೆಯಾಳಿ ಅತನನ್ನು ಅಂಣಹೊಂಡಿರಾಲ್ಲ ಎಂಬಂತೆ ತೋರುತ್ತದೆ.

### **'EL 'ELYON: “ನರೈಷ್ಯನ್ನತನಾದ ದೇವರು”**

ಅದಿಕಾರಿ 14:18ರಲ್ಲ ದೇವರ ಬಗ್ಗೆ ಇನ್ನೊಂದು ವಿವರಣೆಯನ್ನು ನಾವು ತಂಡುಕೊಳ್ಳುತ್ತೇವೆ: “ನಾಲೇಖಿನ ಅರನುಂದಾದ ಹೆಣ್ಣುಜೆದೆಕನು ನಹ ಒಂದು ರೊಟ್ಟಿಯನ್ನು ದೂರ್ಕಾರಹನವನ್ನು ತೊಟ್ಟನು. ಇವನು ನರೈಷ್ಯನ್ನತನಾದ ದೇವರ ಯಾಜಕನಾಗಿದ್ದನು [El 'Elyon].”

ಇಲ್ಲ, ಬ್ಯಾಬಿಲನ ಮೂಲ ಹಾರದಲ್ಲ ಮೌದಲನೆಯ ನಲ ದೇವರು 'El ಎಂದು ವಿವರಣೆಯಾಗಿದ್ದಾನೆ. ಬಹುಶ ಮೂಲ ಅರ್ಥವು “ಬಲಶಾಲಯಾದಾರನು” ಇಲ್ಲವೇ “ಶಕ್ತಿಯಾಳ್ವಾತನು” ಎಂಬುದು. ದೇವರ ಬಗ್ಗೆ ಹಳೇ ಒಡಂಬಡಿಕೆಯಾಳಿ ಮೌದಲಾಗಿ ವಿವರಣೆಯು 'Elohim ಅಂದರೆ “ಆರಾಥಿನಲ್ಲಿಡುವಾತನು” ಎಂದರ್ಥ ತೊಡುವುದು ಎಂದು ನಾಬಿಂಗಾಗಿಲೇ ನೋಡಿದ್ದೇವೆ. ಈಗ ನಾವು 'El ಎಂಬ ಇನ್ನೊಂದು ಹಿಬ್ರು ಪದವನ್ನು ಎದುರಿನ್ನುತ್ತೇವೆ. ಅದು ದೇವರಿಗೆ ಸಂಬಂಧಿಸಿರುತ್ತದೆ. ಆದರೆ ಇದು ಬಲವನ್ನು ನೂಜಿನುವದರೊಂದಿಗೆ.

ಅದಿಕಾರಿ 14:18ರಲ್ಲ 'El ದೊಂದಿಗೆ ಕಾಡಿಸಿ ದೇವರಿಗಾಗಿ ವಿವರಣಾತ್ಮಕ ಹೆಸರು “ಬಲಶಾಲಯಾದಾರನು” ಎಂಬ ಅರ್ಥದೊಂದಿಗೆ ದೃವತ್ವದ ವಿವರಣೆಯು ತೊಡಿನಲ್ಲಿರುವದನ್ನು ನೋಡುತ್ತೇವೆ: 'Elyon. 'Elyon ಎಂಬುದು ಗಂಭೀರವಾದ, ಘನವಾದ, ನರೈಷ್ಯನ್ನತನಾದ, ಶ್ರೇಷ್ಠವಾದದ್ವರ್ತಕೆ ಅನ್ವಯಿಸಲ್ಪಟ್ಟಿದ್ದಾನೆ. ದೃವತ್ವದ ಈ ಹಳೇ ಒಡಂಬಡಿಕೆಯ ವಿವರಣೆಯು ಅತೀ ಹೆಚ್ಚಾಗಿ ಉನ್ನತಕ್ಕೆಲಿನಲ್ಪಟ್ಟ, ಬಲಶಾಲಯಾದ ಅತನ ಕಡೆಗೆ ಗಮನ ಸೆಳಿಯುತ್ತದೆ.

ದೇವರು ಉನ್ನತವಾದ ಮತ್ತು ಪರಿಶುದ್ಧವಾದ ಸ್ಥಳದಲ್ಲ ವಾಸಿನುವವನಾಗಿದ್ದರೂ (ಯೆಂಬ 57:15ಷಿ 66:1) ರಾಷ್ಟ್ರೀಯ ನಾಯಕನಂತೆ, ಮುಖ್ಯ ಸೇನಾಧಿಪತಿಯಂತೆ ನಾವು ಸಂಬಂಧಿಸುವರಂಥ ಲಂತಿಯಾಳಿ ಅದಿಕಾರಿ 14:18 ಅತನ ಬಗ್ಗೆ ಮಾತಾಡುತ್ತದೆ. ಹಿಂತಿ ದೇವರು ಸಂಕುಳಣ ನವಾದಿಕಾರಪುಷ್ಟವನಂತೆ ಕ್ರಿಸಿಧಿಕಲಿನಲ್ಪಟ್ಟಿದ್ದಾನೆ.

ದೃವತ್ವವು 'El 'Elyon “ನರೈಷ್ಯನ್ನತನಾದ ದೇವರು” ಎಂಬಂತೆ ಮೌದಲು ವಿವರಣೆಯಾಗಿದ್ದರೆ ನಸ್ರಿಷ್ಟೆಂದು ಬಲಶಾಲಯಾದಾರನಿಗೆ ಸಂಕುಳಣ ನವಾದಿಕಾರ ವಿರುದ್ಧ ಏರಡು ಸ್ವಷ್ಟವಾದ ಕ್ಷೇತ್ರಗಳ ಕಡೆಗೆ ತೋರಿಸುತ್ತದೆ. ದೇವರು ಹರಲೋಕ

ಮತ್ತು ಭಾಲೋಕ ಎರಡರ ಒಡಯನಂತೆಯೂ ಯಜಮಾನನಂತೆಯೂ ಸೇತ್ತು ಹೊಂದಿದ್ದಾನೆ. ಅತ್ಯಂತ ನಾಯಕನಾಗಿ ಕೇವಲ 318 ಹೌರಾನ್ಯ ಸೈನಿಕರಂತೆ ಉಪಯೋಗಿಸಿ ನಾಲ್ಕು ಅರಸರುಗಳ ಸ್ವೇಚ್ಛಾರ್ಥ ಓಡಿಸಲು ಆತನು ಶತ್ರುಗಳಿಗೆ ಆದಿಕಾಂಡ 14:14-16).

ದೃಪತ್ಯದ ಸಲಯಾದ ಸಿಕ್ಕಿತವಾದ ವಿವರಣೆಯ ಸ್ವಷ್ಟವಾಗಿ ಸಲಯಾದ ಸ್ಥಳದಲ್ಲಿ ಉಪಯೋಗಿಸಲಬ್ಬಾಗಿದೆ. ಬಲಶಾಲಯಾದಾತನು ತನ್ನ ಸ್ವಂತ ಸ್ವಾಂತ್ಯದ ಮೇಲೆ - ಹರಲೋಕ, ಭಾಲೋಕದ ಮೇಲೆ, ಅವುಗಳ ಎಲ್ಲಾ ಭೋಗ್ಯದಾರರೊಂದಿಗೆ ಸಹಾಯಾಗಿದ್ದಾನೆ. ನಾಲ್ಕು ದಂಗೆ ಹೊರ ಸ್ವೇಚ್ಛಾರ್ಥ ಶಕ್ತಿಯಂದ ಆತನು ಸಿರಾಶನಾಗಿರಿಂತ್ತು ಇಲ್ಲವೇ ಹೊರತು ಹೊಗಿಲ್ಲ.

### **'EL SHADDAI: "ನವಶತ್ರುನಾಡ ದೇವರು"**

ತನ್ನ ಶಕ್ತಿಯನ್ನು ತೊಲಿಸುವ ಇನ್ನೊಂದು ಮಾತನ್ನು ತನಗಾಗಿ ಕರ್ತವ್ಯ ಅಭ್ಯಾಸಿಗಿ ಉಪಯೋಗಿಸಿದನು, ಆದಿಕಾಂಡ 17:1ರಲ್ಲಿ ಈ ಮಾತು ಹೊದಲನೆಯ ಸಲ ಕಂಡುಬಂತುತ್ತದೆ: 'El Shaddai, "ನವಶತ್ರುನಾಡ ದೇವರು."

ದೇವರು ತನ್ನನ್ನು Shaddai ಎಂದು ವಿವರಿಸಿದ್ದು ಬಹಕ ತೊಂದರೆಗೆ ನಡಿಸಿತ್ತು. ಯಾಕಂದರೆ ಈ ಪದಪ್ರಸ್ತಾಪಿತವಾಗಿ, "ಅರ್ಪಿತಾಗಿ ನಡಿಸಿಕೊಳ್ಳಬದ್ದು ನಾಶಮಾಡುವದಕ್ಕೆ ಹಾಳುಮಾಡುವದಕ್ಕೆ" ಎಂಬಧರದ ಶ್ರಿಯಾಪದಿಂದ ಬರುತ್ತದೆ. ಹಾಗಿದ್ದರೂ Shaddaiದ ಈ ಹೊದಲನೆಯ ಉಪಯೋಗದ ಸ್ವಿಚೆಳವು ಅರ್ಪಿತಯನ್ನಾಗಳೇ ಇಲ್ಲವೇ ನಾಶಮಾಡುವದಕ್ಕೆ ತೊಲಿಸುವದಲ್ಲಿ ದೇವರು ತಾನು ಹೇಳಿದ್ದನ್ನು ಮಾಡುವ ಆತನ ನಾಶಮಾಡುವನ್ನು ತೊಲಿಸುತ್ತದೆ. ಹಿನ್ನೆಲೆಯಲ್ಲ 'El Shaddai ನಾರು ಪಣ ಶ್ರಾಯದ ಘೃದ್ವಾಂಶ ತಂದರೆ ಒಬ್ಬ ಮರನನ್ನು ಕೊಡಲು ಶತ್ರುನಾದನು, ಬಂಜಿಯಾದ, ಹೆರಡ (ಯಿಶಾಯ 54:1) ತೊಂಬತ್ತು ಪಣಗಳ ಶ್ರಾಯದ ಹೆಂಡತ ತಾಯಿಯಾಗುವಂತೆ ಮಾಡಲು ಶತ್ರುನಾದನು ಹಾಗೂ ಅಭಿಹಾಮ ಮತ್ತು ನಾರಜಿಂದ ಜನಾಂಗಗಳಾಗುವಂತೆ ಮಾಡಲು ಶತ್ರುನಾದನು. "ಸಿನಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನುಬಿ ಸಿನಿಂದ ಜನಾಂಗಗಳು ಉತ್ಪತ್ತಿಯಾಗಿ ಅರಸರೂ ಹುಟ್ಟಬಿರು" (ಆದಿಕಾಂಡ 17:6) ಎಂದು 'El Shaddai ವಾಗ್ನ ಮಾಡಿದನು.

Shaddai ಪದವು ಶತ್ರುಯಲ್ಲದೇ ಶಕ್ತಿಯನ್ನು, ಬಲವನ್ನು ನಾಜಿಸುತ್ತದೆ. ಆದರೆ ಯಾವಾಗಲೂ ನಾಶನ ಇಲ್ಲವೇ ಹಾಳುಮಾಡುವ ದಿಕ್ಕಿನ ಕಡೆಗಿರುವದಲ್ಲಿ, ಹಲಿಶುದ್ದಿ ಬರಹದ ವಾಕ್ಯ ಭಾಗದಲ್ಲಿ ಪದದ ಶ್ರಾರಂಭದ ಉಪಯೋಗದ ಸ್ವಿಚೆಳವು ನಾಶಮಾನ್ಯವಾಗಿ ಅಡಕ್ಕಾಗಿ ಕೊಟ್ಟ ಭಾಷಾಂತರಕ್ಕೆ ಭರವಸೆಯನ್ನು ಕೊಡುತ್ತದೆ: "ನವಶತ್ರು," ದೇವರ ದೊಡ್ಡ ಶಕ್ತಿಯಷ್ಟು ಬೇಲೆ ಶಕ್ತಿಯಲುವದಲ್ಲ. ಭಾಬಿಯ ಕೆಳಗೆ, ಭಾಬಿಯಲ್ಲ ಇಲ್ಲವೇ ಭಾಬಿಯ ಮೇಲೆ ಇರುವ ಶ್ರುತಿಯಾಂದು ಬಲವು, "ನಾನು ನವಶತ್ರು ದೇವರು" ಎಂದು ಅಭ್ಯಾಸಿಗೆ ಹೇಳಿದಾತನ ಮೇಲೆ ಅವಲಂಭನಬೇಕು, ನೆರವಾಗಬೇಕು ಹಾಗೂ ಅಷ್ಟಣಿಗೆ ವಿಧೇಯನಾಗಬೇಕು.

ದೇವರು ನವಶತ್ರುನಾಗಿದ್ದಾನೆ ಎಂಬುದನ್ನು ತಿಜದುಕೊಂಡು ಅಭ್ಯಾಸನು 'El Shaddai ಕೊಡುವ ಯಾವುದೇ ಭರವಸೆಯಲ್ಲ ವಿಶ್ರಾಂತ ಹೊಂದಬಹುದು. ಅಂಥ ದೇವರು ತನ್ನ ವಾಗ್ನವನ್ನು ನೆರವೇಳಿಸುವನೆಂದು ಅಭ್ಯಾಸನು ತಿಜದುಕೊಂಡಿದ್ದನು. ಆಯಾದಲಿಂದ ನವಶತ್ರು ದೇವರು, "ನತ್ತಪಲಿಗೆ ಜೀವಕೊಡುವ ಮತ್ತು ಅಸ್ತಿತ್ವದಲ್ಲಿ ಇಲ್ಲದೇ

ଅରୁପଂଧନ୍ତେ ଅସ୍ତିତ୍ବରୁକୁ ଚମତ୍କାର ଦେଇବ ବଲଦଣ୍ଣ ବିଶ୍ଵାନିବିଷ୍ଟ,  
ଅଭିକାମନ ତାମୁ “ଆମ ଅନେକ ଜନାଙ୍ଗଜିଗେ ମୂଳହିତ୍ୟାଗୁବନେବ ନିରାକ୍ଷେତ୍ରେ  
ଆନନ୍ଦବିଲଦିଯାଗଲା ନିରାକ୍ଷେତ୍ରରେ ନଂଜିଦିନ” (ରୋମାପୁର 4:17, 18).

ಅನೇಕ ತೊಂದರೆಗಳ ಸಂತರ ಮತ್ತು ನುಮಾರು ಏರಡು ನಾವಿರ ವಣಗಳ ಸಂತರ, ಕರೆನು ಎಂದೂ ಮರೆಯದೇ ತನ್ನ ಸ್ವರ್ಗಂತ ಹುಡುಕಲಾರದ ಉಪದೇಶಕ್ಕೆ ಅನುಗುಣವಾಗಿ ತನ್ನ ವಾಗ್ದಾನಪನ್ಮುಕರವೇಲನು ಪದರ ಕಡೆಗೆ ಜಾಸಿ, ಅಭಿಹಾಮನನ್ನು ಅನೇಕ ಜಿಂಜಿಗಳ ತಂಡೆಯನ್ನಾಗಿ ಮಾಡಿದನು. ತೀವ್ರನವರಾದವರು ಯಾರೇ ಆಗಲ ಅವರು ಅಭಿಹಾಮನ ಸಂತತಿಯವರೂ ವಾಗ್ದಾನಕ್ಕುನ್ನಾಗಿ ಬಾಧ್ಯರೂ ಅಗಿರುವರು (ಗಳಾತ್ 3:26-29). ದೇವರು ತನ್ನನ್ಮುಕ್ತಿ 'El Shaddai, "ನವಶಕ್ತಿ ದೇವರು" ಎಂದು ನಾಹಿಸಿದ್ದಾನೆ.

## **'EL 'OLAM: “ನಿತ್ಯದೇವರು”**

ಅತನು ಬಲದಾರ್ಲುವಂತೆಯೇ ದೇವರು ಸಮಯದಲ್ಲಿಯೂ ಖಿತಿಯಲ್ಲದವನಾಗಿದ್ದಾನೆ. ಅದಿಕಾರಂಡ 21:3ರಲ್ಲಿ ಅತನಿಗೆ ಕೊಟ್ಟ ಹೆನಲನಲ್ಲ ತ್ರೈಜಂಜನಲಣಿದೆ: 'El 'Olam "ಸಿಕ್ಕಿದೇವರು."

'Olam' హదవు “ముడిడపాక్క” అడగిసిడపాక్క” ఎంబ అథవాకొడుచ క్రియాపదింద బరుత్తుడే, తాత్కుచవాగి 'Olam' ఎంబుదర అథ “అడిగిసిట్ట నమయ,” “అనిష్టిక నమయ” ఇల్లపే “బుతియల్లద నమయ” ఎందాగబముదు. 'Olam' నమయపు హేగే బుతియల్లద్వారియపుదు ఎంబుదన్న నందభవ తెచ్చాడనిపుచ్చుదు.

ಕೆಲವು ಸಲ 'Olam ವಿತರಣೆಗಾಗಿದ್ದರೆ

ಹೆಚ್ಚಿಗೆ ಯಾವಾಗಲು, 'olam ಹದ್ದವು ಉಪಯೋಗಿಸಲ್ಪಟ್ಟ ಲೀಡಿಯು ಅಧಿಕ ಮೇಲೆ ಯಾವ ಬಿತಯು ಹಾಕಲ್ಪಟ್ಟಿದೆ ಎಂಬುದನ್ನು ಸ್ವಷ್ಟವಾಗಿ ತೋಲಿ ಸುತ್ತುದೆ. ಉದಾಹರಣೆಯಾಗಿ ಅರಣ್ಯಕಾಂಡ 10:8ರಲ್ಲಿ ಆರೋಗ್ಯನ ಯಾಜಕಲಿಂದ ತುಕ್ಕಾಲಿಯ ಉಳಿದ್ವಾಡುವ ಸಿಯಮವು 'olamಮಾಡಲ್ಪಟ್ಟಿತು. ("ಸಿರಂತರವಾದಧ್ಯ"ಜೀ NASB). ಸಿಯಮವು ಹೊಳಿಸಲ್ಪಟ್ಟ ನಮಯಾದಿದ ಆರೋಗ್ಯನ ಯಾಜಕತ್ವಪ್ರಾಣಿತ್ವದಲ್ಲಾಗುವುದು ಸಿಂತಹ ಹೋಯಿತು. ಹಾಗೆಯೇ, ಹಲಿಶುದ್ದ ನ್ಯಾಷದ ಮುಂದೆ ಗಂಗಾಳದಲ್ಲ ಕೈಯನ್ನು ಹಾದಗಳನ್ನು ತೊಡಿಯಾಗುವುದು (ಬಿವೋಜನಕಾಂಡ 30:21) 'olam ಆಗಿರುವಂತೆ (ಸಿರಂತರವಾಗಿರಲು, ಎಂದೆಂದಿಗೂ ಇರಲು) ಅಜ್ಞಾಹಿಸಲ್ಪಟ್ಟಿತುಜೀ ಅದರೆ ಗಂಗಾಳದೂ ಹಲಿಶುದ್ದ ನ್ಯಾಷದೂ ಯಾಜಕರೂ ಹೋಗಿ ಶತಮಾನಗಳಾದವು.

ಅದರಂತೆಯೇ, ಸುಸ್ತಿ (ಆದಿಕಾಂಡ 17:13ಷ್ಟಿ ನೋಡಿಲ್ಲ ಗಲಾತ್ಯ 6:15) ಮತ್ತು ಸಭ್ಯತ್ವ ದಿನ (ಬಿಂಬಿಕಾಂಡ 31:16ಷ್ಟಿ ನೋಡಿ ಕೊಲೊನ್ಸ್ 2:16) ಎರಡು 'olam (ಸಿಕ್ಯುವಾದಪುಗಳ), ಖುಸಿನ ಹೊಟ್ಟಿಯಲ್ಲಿಯ ಯೋಜನೆ ಇರುವಿಕೆಯಂತಹವು (ಯೋಜನ 2:6). ಅದು ದಲಿಂದ ತೆಲುವು ನಲ ಒಂದು 'olam ಘಟನುವುದು ಅಲ್ಲಾವದ್ದಿಯದಾಗಿತ್ತೇಂಬುದನ್ನು ವಾಕ್ಯ ಭಾಗವು ತಾನೇ ತೇಲಿನುತ್ತದೆ.

## ದೇವರ ಮೇಲೆ ಯಾವ ಖಿತಯೂ ಹಾಕಲ್ಪಿಡಲಾಗಿಲ್ಲ

ಎಲ್ಲಾಯೂ 'El 'Olam "ಸಿಕ್ಯುದೇವರ" ಮೇಲೆ ಯಾವುದೇ ಸಮಯ ಖಿತಯು ಹಾಕಲ್ಪಿಟ್ಟಿರುವದಿಲ್ಲ. ಅತನು ಸಿಕ್ಯುಡೆಲ್ಲ ವಾಸಿನುವಾತನೂ (ಯೀಶಾಯ 57:15), ತಲತಲಾಂತರಗಳಿಂದಲೂ ಇರುವಾತನೂ (ಕೀರ್ತನೆ 90:1, 2) ಮತ್ತು ಅಮರತ್ವ ಪುಷ್ಟವನೂ (1 ತಮೋಥ 6:16) ಆಗಿದ್ದಾನ್! ಅತನು ಶಾಷ್ಟಿತ ಗಿಲಯಾಗಿದ್ದಾನೆ (ಯೀಶಾಯ 26:4) ಮತ್ತು ಪುರಾತನ ದಿನಗಳಿಂದ ಇದ್ದಾತನೂ (ದಾಸಿಯೀಲ 7:9) ಆಗಿದ್ದಾನೆ.

## ದೇವರ ದುಃಖಾಳಿಗಳ ಮೇಲೆ ಯಾವ ಖಿತಯೂ ಹಾಕಲ್ಪಿಡಲಾಗಿಲ್ಲ

ದೇವರು ತಾನೇ ಸಮಯಾತೀತನಾಗಿರುವಂತೆ ಅತನ 'olam (ಸಿಕ್ಯುತ್ತದೆ) ಲಕ್ಷಣದ ಮೇಲೆ ಯಾವ ಖಿತಯೂ ಹಾಕಲ್ಪಿಟ್ಟಿರುವದಿಲ್ಲ. ಅತನ ಹೆನರು (ಬಿಹೋ ಜನಕಾಂಡ 3:15), ಅತನ ಕ್ರೀತಿ (ಯೀರೆಬಿಯ 31:3), ಅತನ ದಯಿ (ಕೀರ್ತನೆ 103:17), ಅತನ ಮಹಿಮ (ಕೀರ್ತನೆ 104:31), ಅತನ ನರ್ತ (ಕೀರ್ತನೆ 117:2) ಮತ್ತು ಅತನ ಸೀತಿ (ಕೀರ್ತನೆ 119:142) ಸರ್ವಕಾಲಕ್ಕೂ ಇರುತ್ತವೆ.

## ಅತನ ಸುಮಾರನ ಮೇಲೆ ಯಾವ ಖಿತಯೂ ಹಾಕಲ್ಪಿಡಲಾಗಿಲ್ಲ

ತಂದೆಯಾದ ದೇವರೆಂದಿಗೆ ಸಿಕ್ಯುವಾಗಿರುವಂತೆ ಅತನ ಸುಮಾರನ ಬಗೆಗೂ ಸಹ ಅತನ ಮುಂದೆ ಹೊಗಿಬಿಕೆಗಳು ಪುರಾತನ ಕಾಲದಿಂದ, 'olam ದಿಂದ - ಸಿಕ್ಯುತ್ತದಿಂದ ಇರುವಂಥಫುಗಿಳಾಗಿದೆ (ಬ್ರಿಂಗ 5:2). ಯೀಎನು ಕ್ರಿಸ್ತನು ತಾನೇ "ಸಿಕ್ಯುವಾದ ತಂದೆ" (ಯೀಶಾಯ 9:6) ಎಂದು ಕರೆಯಲ್ಪಿಟ್ಟಿದ್ದಾನೆ, ಅಂತ್ಯಬಿಲ್ಲದ ವಷಣಗಳದ್ದಾತನು (ಅಜ್ಯಾಯ 1:10-12) ಎಂದೂ ಕರೆಯಲ್ಪಿಟ್ಟಿದ್ದಾನೆ. ಅತನು ಸಿನ್ಹೆ ಇದ್ದಂತೆ ಈ ಹೊಕ್ಕೆ ಎಂದೆಂದಿಗೂ ಇರುವಾತನಾಗಿದ್ದಾನೆ (ಅಜ್ಯಾಯ 13:8).

ತ್ರಿಸ್ತಿಸಿಗೆ ಒಳಪಟ್ಟಿರುವ ಖಿತಯಿಲ್ಲದ ಸಿಕ್ಯುತ್ತಪ್ರ ತಂದೆ/ಮಗನ ಭಾಷೆಯು ಕೆಂಪಲ ದೃಷ್ಟಿಯಿಂದ ಪ್ರತಿಷ್ಠಿತವಾಗಿದೆಯೆಂದು ತ್ರಂಕಣಸ್ತಂತ್ರದೆ. ಯಾಕಂದರೆ ಮಗನು ತನ್ನ ತಂದೆಯ ವಯಸ್ಸಿನಷ್ಟೇ ವಯಸ್ಸಿನವನಾಗಿರಲಾರನು. ಯೀಎನುಪ್ರ ಅಂತ್ಯರೂಪ ವಾಗಿ ಮಗನಾಗಿದ್ದರೆ, ಮಾನವ ಮಾತುಗಳಗೆನುಗಳವಾಗಿ ದೈವಿಕ ತಾಯಿಯ ಅವಶ್ಯಕತೆಯಾಗಿತ್ತೇ, ಮಲಯಿಳ ದೈಹಿಕ ಯೀಎನಿನ ತಾಯಿಯಾಗಿದ್ದರೂ, *Logos*, ದೇವರಾಗಿದ್ದ ವಾಕ್ಯ ವೆಂಬಾತನಾಗಿ ಅತನು ಮಲಯಿಂತಲೂ ಚೊದಲು ಅಸ್ತಿತ್ವದಲ್ಲಿದ್ದನು (ಯೋಹಾನ 1:1-3).

ಆದುದಲಿಂದ ತಂದೆ/ಮಗನ ಸಂಬಂಧವನ್ನು ಅಲಂಕಾಲಕ್ವಾಗಿ ತೆಗೆದು ತೊಳ್ಳಿತ್ತಕ್ಕಿಂತಿರುತ್ತದ್ದು. ಯೀಎನಿನ ಬಗ್ಗೆ "ಸಿಕ್ಯುವಾಗಿ ಹುಟ್ಟಿದವನು" ಎಂದು ಮಾತುಡುವುದು ಹರಸ್ತರ ಬಿರುದ್ಧವಾಗಿದೆಂಬೆ ಸಿಜವಾಗಿಯೂ, "ಹುಟ್ಟಿದವನು" ಎಂಬ ಪದವು ಇಂಗ್ಲಿಷ್ ಭಾಷಾಂತರದಲ್ಲ ತಹ್ವಾದ ಭಾಷಾಂತರವಾಗಿದೆ.<sup>6</sup> ಇದಲ್ಲದೆ, ದೈವತ್ಪ್ರ ಮಾನವ ಕುಟುಂಬದಿಂತೆ ಇದ್ದರೆ, ಆ ಕುಟುಂಬದಲ್ಲ ಪಲಿಶುದ್ದಾತ್ಮನು ಹೊಂದಿದ ಸ್ಥಾನವು ತಿಳಯಲ್ಪಿಡದೆ ಹೊಗೆತ್ತಿದ್ದರೆ. ತ್ರಿಸ್ತನ ಮೇಲೆ ಒಬ್ಬನು ಸಮಯ ಖಿತಯನ್ನು ಹಾಕಿದ್ದರೆ ಕುಟುಂಬ ಭಾಷೆಯು ದುಷ್ಪಾಂತಗಳ ಕ್ಷೇತ್ರದಲ್ಲ ಇಡಲ್ಪಿಡತಕ್ಕದ್ದು.

## ದೇವರು ದಯಾತಮಕ ಜೀವದ ಮೇಲೆ ಯೋವುದೆ ಮಿತಿಯನ್ನು ಹಾಕಲಾಗಿದೆ

ಮನುಷ್ಯನ ಜೀವಿತವು ಅವನು ವಿದೆನ್ ತೊಳಗದಿಂದ ಹೊರಗೆ ಹಾಕಲ್ಪಣ್ಯಗ್ರಹ ಮಿತಿಗೊಳಿಸಿದ್ದಿತ್ತು. ಅವನು ಇನ್ನು ಮುಂದೆ ಎಂದೂ “ಜೀವ ವೃಕ್ಷದಿಂದ ಹಣ್ಣನ್ನು ತೆಗೆದು ಕೊಂಡು, ತಿಂದು, ಸದಾಕಾಲಕ್ಕೂ ಜೀವಿಸಿರಲಾರನು” (ಅದಿಕಾಂಡ 3:22). ಮಿತಿಗಳಲ್ಲದೇ ಸದಾಕಾಲ ಜೀವಿಸುವ ಯೇಸು ಕ್ರಿಸ್ತನು ಮನುಷ್ಯನನ್ನು ಪುನರುದ್ಧರಿಸ ಮಾಡಿದನುಂಟಿ ದೇವರು ಹರಡ್ಯೆಸದಳ್ಳರುವ ಜೀವವೃಕ್ಷಕ್ಕೆ ಮಾರ್ಗಮಾಡಿಕೊಳ್ಳಬಂದು (ತ್ರೈಕಂಪಿ 2:7). ಕೊನೆಯ ದಿನದಲ್ಲಿ ಎಜ್ಯಾನಲ್ಪಡುವದಲಂದ ಅಂಥ ಜೀವಿತವು ಬರುವವು (ಯೋಹಾನ 6:40). ತನ್ನ ಕುಮಾರನಿಂದ ದೇವರು ಇಣಿಯಾದ ನಿತ್ಯ ಜೀವವು (1 ಯೋಹಾನ 5:11) ಕುಮಾರನು ತಾನೇ ನಿತ್ಯವಾಗಿ ಬರುವಂತೆ - ನಾಯಿದೆ ಜೀವವಾಗಿರುವಂತೆ (ಲೂಕ 20:36ಬಿ ನೋಡಿ ಯೋಹಾನ 3:16). ಲಯವಾಗದಂಥದ್ದೂ, ಅಮರತ್ವಪುಷ್ಟದ್ದೂ ಆಗಿರುವುದು (ಯೋಹಾನು 2:7ಬಿ 1 ಕೊಲಂಧ 15:51-55).

## ಅಭಿಧೇಯರಿಗೆ ಬಿಂದುವ ಕಷ್ಟಪಡಿಸಿಕೆಯ ಮೇಲೆ ಯೋವುದೆ

### ಮಿತಿಯನ್ನು ಹಾಕಲಾಗಿದೆ

ಜಗತ್ತಾಕಾಶದವರಿಗೂ ನಿತ್ಯಕ್ಕೆ ವಿಧೇಯರಾಗದವರಿಗೂ ಕಷ್ಟಪಡಿಸಿದರೆ ಮತ್ತು ದಂಡನೆ ಹೊಂದುವದರ ಅವದಿಯ ಮೇಲೆ ಮಿತಿಯನ್ನು ಹಾಕಲ್ಪಡಲಾಗಿದೆ. ಕೆಲವರಿಗೂ ದು ಬರವಾದ ನಂತರಿಯಾಗಿದೆ (ಪ್ರೋಮಾತ್ರ 2:8). ಹರಲೋಕದಲ್ಲಿ ದೇವರೇಂದ್ರಿಯ ಆನಂದಕರವಾದ ಜೀವಿತವು “ನಿತ್ಯವಾದದ್ದು” ಆಗಿರುವಂತೆ, ಅಹವಾದಿಯಾಗಿದೆ ಅವನ ದೂತರೇಂದ್ರಿಯ ನರಕದಲ್ಲಿ ಶ್ರಮಿಸಿದ್ದಿರುತ್ತದೆ ಆಗಿರುತ್ತದೆ (ಮತ್ತಾಯ 25:41, 46ಬಿ 2 ಫೆಸಲೋನಿಕ 1:6-9). ಮಾನವ ಜೀವಿಗಳು ನರಕದ ಅವಧಿಯ ಮೇಲೆ ಮಿತಿಯನ್ನು ಹಾಕುತ್ತಿದ್ದಂದು ಉಹಿಸಿತ್ತಾರೆ. ಆದರೆ ಹರಲೋಕದ ಕಾಲಾವಧಿಯ ಮೇಲೆ ಅಲ್ಲ. ಹಾಗಿದ್ದರೂ ಮಿತಿಯಲ್ಲಿದ ಹರಲೋಕವನ್ನು ಬೋಧಿಸಿಹುವ ಬೈಬಲು ಮಿತಿಯಲ್ಲಿದ ನರಕವನ್ನು ಬೋಧಿಸಿತ್ತದೆ. ಬುಡ ರೆಂಬಿಗಳಾ ವದನ್ನೂ ಉಂಟಾಗಿ ಕಾಳಿಯಂತೆ ಸುಡಲ್ಪಡಿಸ ದ್ಯಷ್ಟಿ ಜನರ ದೃಷ್ಟಿಯಂತಹನ್ನು (ಮಲಾಕಿ 4:1), ಅಕ್ಷರಶಿ ವಾಗಿ ತೆಗೆದು ಕೊಂಡರೆ, ಮರಣಾನಂತರ ಬಿಂದುಯಂತನ ಶ್ರಮಿಯ ಇತಿಹಾಸವನ್ನು ಒಬ್ಬನು ತಿರಸ್ತಲಿನಲು ಒತ್ತುರಿಂತಲ್ಪಡಿಸಿದೆ (ಲೂಕ 16). ದೇಹದ ನಾಶವು ಮರಣದ ನಂತರ ಬರುವುದು, ಆದರೆ ಅತ್ಯದ್ದಂಡ ನಾಶವಲ್ಲ. ನರಕದಲ್ಲಿ ಕಳಿಯಿರುವ ಸಮಯವನ್ನು ಒಬ್ಬನು ಮಿತಿಗೊಳಿಸಿದರೆ, ಅದೇ ಸಮಯದಲ್ಲಿ ಅವನು ಹರಲೋಕವನ್ನು ಮಿತಿಗೊಳಿಸುವನು.

‘Olam “ನಿತ್ಯವಾದದ್ದು” ಎಂಬ ಹದವು ಕೆಲವು ಸಲ ನಂದಭಕ್ತಕ್ಕೆ ಅನುಗ್ರಹ ವಾಗಿ ಮಿತಿಗಳಾಂದಿಗೆ ಉಪಯೋಗಿಸಿದ್ದರೆ ಬಗ್ಗೆ ಹರಿಖಂಡ ಬರಹವು ಸ್ಥಾಪಿಸಿದೆ. ಹಾಗಿದ್ದರೂ ಬೈಬಲು ದೇವರ ಅಹಿತ್ವದ ಮೇಲೆ, ಕ್ರಿಸ್ತನ ಮೇಲೆ, ದೇವರ ಗುಣಧರ್ಮಗಳ ಮೇಲೆ, ಆತನು ದಯಾತಮಕ ಜೀವದ ಮೇಲೆ, ಇಲ್ಲವೇ ಆತನು ವಿಧಿಸಿಹುವ ದಂಡನೆಯ ಮೇಲೆ ಸಮಯ ಮಿತಿಯನ್ನು ಹಾಕುವದಿಲ್ಲ. ಅಬ್ರಹಾಮನು ಯಜ್ಞದೇವಿಯನ್ನು ಕಟ್ಟಿ, ನಿತ್ಯ ದೇವರಿಗೆ ಅದನ್ನು ತ್ರಿಪ್ರಿಂಜಿದಾಗ, ಹೆಚ್ಚು ಉತ್ತಮವಾದ ದೇಶದಲ್ಲಿ ಅಂದರೆ ಹರಲೋಕದಲ್ಲಿ ತಾನು ನಿತ್ಯಪೂರ್ವ ಇರುವೆಂಬ ವಿಶ್ವಾಸ ಅವನಿಂತ್ತು (ಅಜಿಯ 11:14, 15).

ಉಪನ್ಯಾಸಗಳು

‘ನೇಮೋದರ ಮಹ್ನತ್ವಾದ್ಯಂ ಅವರು ತಮ್ಮ ಪುತ್ರರು, “Getting Acquainted with God” ಎಂಬುದುರಳ್ಳಿ ಹಿಬ್ರೂ ಭಾಷೆಯಲ್ಲ ತಮ್ಮ ಅಪಾರ ಜ್ಯಾನವನ್ನು ಉಪಯೋಗಿಸಿರುವರು. ಒಬ್ಬನೇ ನಿಜ ದೇವರನ್ನು ವಿವರಣೆ ಬೈಬಿಲನ್ನಲ್ಲಿ ಉಪಯೋಗಿಸಿರುವ ವಿವಿಧ ಹೆಸರುಗಳನ್ನು ಪರಿಣ್ಯಾಸ ನುವದಲಿಂದ ವಾಜಕಲಿಗೆ ದೇವರ ಹರಿಜಯ ಮಾಡಿಕೊಳ್ಳಬಂತಾರು. ಈ ಪುತ್ರಕುದಳ್ಳಿ ಈ ಹೆಸರುಗಳು ಬಿಭಾಗಗಳಲ್ಲಿ ಒಂದಾಗಿಲಂತಹ ಪ್ರಾಚೀನ ವರ್ತಣೆಯನ್ನು ಪ್ರತಿಬಿಂಬಿಸುತ್ತಿರುವುದು. ದೇವರ ಮತ್ತು ಆತನ ವಾಕ್ಯದ ನಿಮ್ಮ ವ್ಯೇಯಿತಿಕ ಅಧ್ಯಯನದಲ್ಲಿ ಇದು ಸಹಾಯ ಮಾಡುವುದೆಂದು ನಿರ್ಣಯಿಸುತ್ತೇವೆ. <sup>2</sup>C. L. Seow, A Grammar for Biblical Hebrew (Nashville: Abingdon Press, 1986), 18n2.

<sup>3</sup>’Elohim (“ದೇವರಗಳು”) ಎಂಬುದರ ಉಪನ್ಯಾಸಿಯ ಆರಾಧನೆಯ ಕರ್ತೃವಂಸ್ತು ನೂಜಿನೆದರೂ, ಆ ಹದವು ದೇವದೂತರಿಗೆ (ಹೋಣನು ಕೀರ್ತನೆ 8:5 ಮತ್ತು ಇಜಯ 2:7), ಮಾನವ ನಾಯಾಯಾಧಿಕಾರಿಗೆ (ಬಿಂಬಿಸಣಕಾಂಡ 22:8, 9, 28ಷ್ಟಿ 1 ನಂತರಾವೇಲ 28:13) ಹಾಗೂ ಮಾನವ ಜಿಂಬಿಗಳಿಗೆ (ಕೀರ್ತನೆ 82:6ಷ್ಟಿ ಯೋಹಾನ 10:34) ನಂತರ ಉಪಯೋಗಿಸಲ್ಪಟ್ಟಿದೆ. ““God,” ’eloah ಕ್ಷಾರಿ ಏಕವಜನಪು ಹಳೀ ಒಡಂಬಿಕೆಯಲ್ಲಿ ಬಹಳ ಕಡಿಮೆಯಾಗಿ ಅಂದರೆ ಕೇವಲ 57ನಲ್ಲ ಉಪಯೋಗಿಸಲ್ಪಟ್ಟಿದೆ ಅದರೆ ಬಹುವಜನ ರೂಪ ’elohim ಎಂಬುದು 2,570 ನಲ್ಲ ಬರುತ್ತದೆ. <sup>5</sup>KJVಯಲ್ಲಿ “cherub” ಹದವು ಇಜಯ 9:5ರಲ್ಲಿ ಹಿಬ್ರೂ ಮತ್ತು ಇಂಗ್ಲಿಷ್ ಎರಡರಳಿಯಾ ಚರ್ಯಾಬಿಂಬಿಸಿದ್ದ ಬಹುವಜನರೂಪ ಕೊಡಲ್ಪಟ್ಟಿದೆ. <sup>6</sup>Monogenes(ಯೋಹಾನ 1:14, 18ಷ್ಟಿ 3:16, 18ಷ್ಟಿ 1ಯೋಹಾನ 4:9) ಅಕ್ಷರಶ : “only begotten” ಎಂದಲ್ಲ, ಆದರೆ “ಆ ಲಂತಿಯ ಕೇವಲ ಒಬ್ಬನಾಗಿಷಿ ಅದ್ವಿತೀಯ ಒಬ್ಬನಾಗಿ” ಎಂದಾಗುತ್ತದೆ.

## ’EL-’ELOHE-YISRA’El: “ದೇವರು, ಇಸ್ರಾಯೇಲನ ದೇವರು”

ಆದಿಕಾಂಡ 33:20ರಲ್ಲಿ ಯಾಕೋಬನು ದೇವರಿಗೆ ವಿಶೇಷವಾದ ಹೆಸರನ್ನು ಕೊಟ್ಟಿನು: ’El- ’Elohe-Yisra’el (ಏಲ್ - ಏಲೀಹೆ - ಇಸ್ರಾಯೇಲ್)ಷಿ “ದೇವರು, ಇಸ್ರಾಯೇಲನ ದೇವರು.” ಶ್ರೀಮಿನಲ್ಲಿ ನುರ್ಜಿತವಾಗಿ ತಲುಹಿದಾಗ, ಯಾಕೋಬನು ಯಜ್ಞವೇದಿಯನ್ನು ಕಟ್ಟಿಸಿ, ದೇವರನ್ನು ಗೌರವಿಸಲು ಅದಕ್ಕೆ ಈ ಹೆಸರನ್ನು ಕೊಟ್ಟಿನು (ಆದಿಕಾಂಡ 33:18-20).

ಯಾಕೋಬನು ಜನಿಸಿದಾಗ, ತನ್ನ ಸಹೋದರ ವಿನಾವನ ಹಿಂಘುಡಿಯನ್ನು ಹಿಡಿದು ಕೊಂಡಿದ್ದನು. ಆ ಕಾರಣದಿಂದ ಅವನಿಗೆ ಯಾಕೋಬ ಎಂಬ ಹೆಸರು ಇಡಲ್ಪಟ್ಟತ್ತ. ಅದರ ಅರ್ಥ “ಹಿಂಘುಡಿ ಹಿಡಿದವರು” ಎಂಬುದು. ದೋಷಿಕೆಲಭ್ಯವ ಗುಣವು, ಹೋನ ಮಾಡುವ ಸ್ವಭಾವವು ಯಾಕೋಬನ ಗುಣಲಕ್ಷಣವಾಗಿತ್ತು, ಅವನು ವಿನಾವನಿಗೆ ಹೋನಮಾಡಿ ಜೊಜ್ಜಲು ಹಕ್ಕನ್ನು ಪಡೆದು ಕೊಂಡನು. ಆಮೇಲೆ ಅವನು ತನ್ನ ತಂದೆ ಇಸ್ರಾಯೇಲನನ್ನು ಹೋನಪಡಿಸಿ, ಇಸ್ರಾಯೇಲನ ವಿನಾವನಿಗೆ ಕೊಡಬೇಕೆಂದಿದ್ದ ಅಶಿವಾದದವನ್ನು ನಂತರ ಹಡೆದು ಕೊಂಡನು. ತನ್ನ ಜೀವನದ ಹೋದಾನ ನಲ್ಪುತ್ತು ವರ್ಣಗಳ ಕಾಲ ಯಾಕೋಬನು ಹಿಂಘುಡಿ ಹಿಡಿಯುವವನಾಗಿ, ಹೋನಗಾರನಾಗಿ ಇದ್ದನು. ವಿನಾವನು ಇವನನ್ನು ದ್ವೇಷಿಸಿ ತನ್ನ ಹೋನಗಾರ ಸಹೋದರನನ್ನು ಕೊಲ್ಲಲು ತೇಮಾನಸಿಕೆಂಡಿದ್ದೆ ಆಳ್ಳಯರುಕರವಾದದ್ದಲ್ಲ.

ವಿನಾವನ ಕೊಂಡಿಂದ ಬಹಳ ಸಿರಾಶೆಯಲ್ಲ ಯಾಕೋಬನು ಉಡಿಹೋದನು (ಆದಿಕಾಂಡ 27:41-44ಷ್ಟಿ 28:5). ಅನಂತರದಲ್ಲಿ, ಲಬ್ಧದಲ್ಲಿ ನೆಲದ ಮೇಲೆ ಅವನು ಮಲಗಿದ್ದಾಗ, ಒಂದು ದಶನದಲ್ಲಿ ಕರ್ತವ್ಯ ಸಂದರ್ಶನ ಹೊಂದಿದನು ಹಾಗೂ ಮಹಾ

ఆదరణేయన్న హోందిదను (35:6-15). అనంతరల్ల యాకోబును తన్న హాహగళగాగి మాననాంతర పట్టసు. తకెన నేఱే మాడలు ప్రమాణమాడిదను. ఆ ప్రమాణచన్న తన్న మనస్సినల్ల ఇట్టుకోండు అవను సిలయదల్ల ఇష్టత్తు వణగాళ కాల ఇద్దను. తనగే న్నొభాబితచాగి ఇద్దంథ కుయుక్కియల్లయూ మోణమాడువదరల్లయూ ముందువలయువదర బదలు అవను శ్రామాణిక నాగిరలు ప్రయాసపట్టసు. లాబానన కుల మందేయన్న నేరాడికోట్లుక్కిరు వాగ తన్నర చుగ్గిగంద జోందు కాతల్పుపుగంద ఆద “నష్టచన్న వ్యేయ క్రితచాగి తుంజకొట్టను” (ఆదికాండ 31:39). యాకోబును బదలాద మనుష్యునాగిద్దను. నిజవారియూ అవను మాకాచాగిద్దను మత్తు యోగ్య చాగి జీవిసలు ప్రయుక్కిందను.

మాకాచ హోందిద మనుష్యును హాలేస్తినిగే కిందియగుత్తిద్దాగ, ఇన్ను ఏనాచసిగే భయపట్టపనాగిద్ద. అవన యోజనాగటు పోణమాడాలక్కే తిరుగికోళ్చలాల. ఆదరే దయియ మత్తు పూర్వానెయ తడిగే తిరుగిదపు. “కటనే, నన్న అణ్ణన కైగే సిక్కుదంతే నన్నన్న కాహాడబేలేందు బేడికోళ్చుత్తేనే” (ఆదికాండ 32:11) ఎందు బేడికోండను.

బిబ్లియుషన్ రూపదల్లాడ్ దేపరోందిగే ఇకిల రాత్రి హోలాడిద నంతర కటను యాకోబున కెరనన్న బదలాయసిదను. తన్న జీవనద కళిద ఇష్టత్తు వణగాళ పరిగి “యాకోబు” ఎంబ హెనరు అచసిగే అన్యాయ మాడిత్తు. ఆదుదలంద, ఈగ దేపరు అవనన్న Yisra’el “ఇన్నూయీలో” ఎందు కరెదను. “దేపర సంగడ హోలాడిద మనుష్య” ఎందఫి. యాకోబున హోన హెనలిన అధికారి “దేపర సంగడచూ మనుష్యర సంగడచూ హోలాడి గెందచను” ఎందాగపుదు (ఆదికాండ 32:28). “ఇన్నూయీల” ఎంబ పద “దేపర అరన కుమార” ఎందఫి హోందితు.

బదలాద ఈ మనుష్యును, ఈగ దేపర అరన కుమారను, ఏనాచనోందిగే ఆనందింద సందత్సి, సమాధానానదల్ల కానాసినోళగే ప్రచేశిసిదను. అవను ఒందు భూబియిన్న కోండుకోండను. దిననెయిలందలూ కృతజ్ఞతా భావదిందలూ తన్న దేపలగే ఒందు యజ్ఞపేదియిన్న కట్టిదను. యోగ్యవాగి అదక్కే ’El-’Elohe-Yisra’el “బలశాఅయాదాడను” ఎందు హెనలిప్పును.

’El-’Elohe-Yisra’el యజ్ఞపేదియ మేలే అవను త్రథమ యజ్ఞప్రస్తుతాగ యాకోబును మక్కతద మత్తు అధాగభూతచాద ఆరాధనయన్న అనుభవిసిద్దిర బేటు. తన్నన్న నేరాడికోళ్చలు, తన్నన్న ఎల్లా కేండుగాళంద బిహోజినలు కాగూ సురక్షితచాగి కానాసిగే కిందియగి తరలు దేపరు ఒబ్బ దేపదూతనన్న నేఱిసిద్దానెంబ భరపనే ఇన్నూయీలనిగిత్తు (ఆదికాండ 48:16).

## ’EL-BETHEL: “బేటేలన దేపరు”

ఆదికాండ 35:7రల్ల ఇన్నూయీలను దేపర గౌరవకళ్లగి ఇన్నేళ్లంద యజ్ఞపేదిగే ’El-bethel “బేటేలన దేపరు” ఎందు హెనలిప్పును.

ಇನ್ನೂಯೇಲನು ಶೇಕೆಬಿಸಿಂದ ತನ್ನ ಪ್ರಯಾಣ ಮುಂದಲಸಿದಾಗ, ಅಳ್ಳ 'El-'Elohe-Yisra'el ಯಜ್ಞವೇದಿಯ ಪ್ರತಿಷ್ಠಿಸಲ್ಪಟ್ಟ ಸ್ಥಳದಿಂದ, ತಾನು ವಿಕಾಂಗಿಯಾಗಿ, ನಿರಾಶೆಯಿಲ್ಲದ್ವಾರಾಗಿ ಹಾಗೂ ಭಯಗೊಂಡವನಾಗಿ ಇದ್ದಾಗ ದೇವರಿಂದ ಆದರಚೆ ಹೊಂದಿದ ಸ್ಥಳಕ್ಕೆ ಬಂದನು. ಆ ಸ್ಥಳವು ಲುಜ್ ಆಗಿತ್ತು ಅದಕ್ಕೆ ಯಾಕೆಂಬಾನು ಬೇರೆಲೆ ಎಂದು ಹೇನಲಿಟ್ಟಿದ್ದನು. ಅದರ ಅಥವ್ "ದೇವರ ಮನೆ." ಇಷ್ಟತ್ತು ಪಣಗಳ ನಂತರ, ತನ್ನ ಹಿಂದಿರುಗಿನ ನಂದರ್ಶನದಲ್ಲ, ಇನ್ನೂಯೇಲನು ದೇವರ ದರ್ಶನ ಮತ್ತು ವಾಗ್ದಾನದ ಮೆಜ್ಜಿಕೆಯಾಗಿ ಇನ್ನೊಂದು ಯಜ್ಞವೇದಿಯನ್ನು ಕಟ್ಟಿದನು. ಅವನು ಅದನ್ನು 'El-bethel ಅಂದರೆ "ಬೇರೆಆನ ದೇವರು" ಎಂದು ಕರೆದನು. ಬೇರೆಆನಲ್ಲ ಮೊದಲು ಇನ್ನೂಯೇಲನಿಗೆ ಕಂಡುಕೊಂಡ ದೇವರು ಮತ್ತು ಅವನನ್ನು ಜೋಣಾನನೆ ಮಾಡುವೆನೆಂದು ವಾಗ್ದಾನ ಮಾಡಿದ ದೇವರು ತನ್ನ ವಾಕ್ಯವನ್ನು ನೆರವೆಲಸಿದ್ದನು. ಇನ್ನೂಯೇಲನು ತಾನು ಹೂರಂಭಸಿದ್ದ ಸ್ಥಳಕ್ಕೆತನ ನಮಾಧಾನದಲ್ಲಿ ಬಂದನು. ಅವನು ಕೃತಜ್ಞತಾಭಾವವುಳ್ಳವನಾಗಿದ್ದನು. 'El-bethelದ ಮೇಲೆ ಅವನು ಯಜ್ಞ ಅಹಿಂಸಿದಾಗ ಕೃತಜ್ಞತೆ ಮತ್ತು ಮೆಜ್ಜಿಕೆಯಾಂದಿಗೆ ಇನ್ನೊಂದು ಆರಾಧನೆಯ ಅನುಭವವನ್ನು ಅನಂದಿಸಿದನು.